

Flow of language

The purpose of this information sheet is to explain to you exactly what is involved in taking part in the study and to give you the opportunity to consider whether you would like to take part or not. Your doctor will explain anything that is not clear and answer all your questions. Please do not hesitate to ask if you would like to discuss anything in more detail before you agree to take part in the study. A copy of your agreement will be provided for you to take home and your doctor will also keep one copy in your medical files.

ಈ ಮಾಹಿತಿ ಪಟ್ಟಿಯ ಉದ್ದೇಶವು ಈ ಅಧ್ಯಯನದಲ್ಲಿ ನಿಮ್ಮ ಭಾಗವಹಿಸುವಿಕೆಯು ನಿಜವಾಗಿ ಏನನ್ನು ಒಳಗೊಂಡಿದೆ ಎಂಬುದನ್ನು ವಿವರಿಸುವುದು ಮತ್ತು ಈ ಅಧ್ಯಯನದಲ್ಲಿ ನೀವು ಭಾಗವಹಿಸಲು ಇಚ್ಛಿಸುತ್ತೀರೋ ಇಲ್ಲವೋ ಎಂಬುದನ್ನು ಪರಿಗಣಿಸುವ ಅವಕಾಶವನ್ನು ನಿಮಗೆ ನೀಡುವುದು ಆಗಿದೆ. ಯಾವುದಾದರೂ ವಿಷಯ ನಿಮಗೆ ಸ್ಪಷ್ಟವಾಗಿರದೇ ಇದ್ದಲ್ಲಿ ನಿಮ್ಮ ವೈದ್ಯರು ನಿಮಗೆ ಅದನ್ನು ವಿವರಿಸುತ್ತಾರೆ ಮತ್ತು ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. ಈ ಅಧ್ಯಯನದಲ್ಲಿ ಭಾಗವಹಿಸಲು ನೀವು ಒಪ್ಪಿಗೆ ನೀಡುವ ಮೊದಲು ಯಾವುದಾದರೂ ವಿಷಯದ ಬಗ್ಗೆ ಹೆಚ್ಚು ವಿವರವಾಗಿ ಚರ್ಚಿಸಲು ನೀವು ಬಯಸಿದಲ್ಲಿ ದಯವಿಟ್ಟು ಯಾವುದೇ ಹಿಂಜರಿಕೆಯಿಲ್ಲದೆ ಕೇಳಿರಿ. ಒಪ್ಪಂದದ ಪ್ರತಿಯನ್ನು ನಿಮಗೆ ಮನೆಗೆ ಕೊಂಡೊಯ್ಯಲು ನೀಡಲಾಗುತ್ತದೆ ಮತ್ತು ನಿಮ್ಮ ವೈದ್ಯರು ಒಂದು ಪ್ರತಿಯನ್ನು ನಿಮ್ಮ ವೈದ್ಯಕೀಯ ದಾಖಲೆಗಳಲ್ಲಿ ಇರಿಸಿಕೊಂಡಿರುತ್ತಾರೆ.

Comprehensive Skills

The xxxx is a combination of three blood pressure lowering drugs, all in low dose, and one, cholesterol lowering drug (a statin). The component drugs and their doses have been carefully chosen to reverse the increase in blood pressure and blood cholesterol that occurs with aging. These reductions in blood pressure and cholesterol are estimated to reduce a person's risk of a heart attack or stroke by about 75%.

Xxxx ಮೂರು ರಕ್ತದೊತ್ತಡ ಕಡಿಮೆ ಮಾಡುವ ಔಷಧಿಗಳ ಸಂಯೋಜನೆಯಾಗಿದ್ದು, ಎಲ್ಲವೂ ಕಡಿಮೆ ಪ್ರಮಾಣದಲ್ಲಿದೆ, ಮತ್ತು ಒಂದು, ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಔಷಧಿಯಾಗಿದೆ (ಸ್ಟೇಟಿನ್). ವಯಸ್ಸಾದಂತೆ ಕಂಡುಬರುವ ರಕ್ತದೊತ್ತಡ ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟಗಳ ಏರುವಿಕೆಯನ್ನು ಹಿಮ್ಮುಖಗೊಳಿಸಲು ಔಷಧಿಗಳ ಅಂಶ ಮತ್ತು ಅವುಗಳ ಪ್ರಮಾಣಗಳನ್ನು ಜಾಗರೂಕತೆಯಿಂದ ಆರಿಸಲಾಗಿದೆ. ಈ ರಕ್ತದೊತ್ತಡ ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟದಲ್ಲಿನ ಇಳಿಕೆಯು ವ್ಯಕ್ತಿಯ ಹೃದಯಾಘಾತ ಅಥವಾ ಪಾರ್ಶ್ವವಾಯು ಹೊಡೆತದ ಅಪಾಯವನ್ನು 75 %ದಷ್ಟು ತಗ್ಗಿಸುವ ಸಾಧ್ಯತೆಯಿದೆ.

Terminology Usage

A condition due to too much serotonin with major signs of confusion, hallucinations, coma, muscle tightness, sudden uncontrolled jerks or twitches of the muscles, uncontrolled shaking, restlessness with trouble sitting still, excessive feeling of

annoyance or frustration or feeling jittery, fast heart rate, rapid change in blood pressure, and diarrhea.

ಗೊಂದಲ, ಭ್ರಾಂತಿ, ಕೋಮ, ಸ್ನಾಯು ಬಿಗಿತ, ಸ್ನಾಯುಗಳ ಅನಿರೀಕ್ಷಿತ ಅನಿಯಂತ್ರಿತ ಸೆಳೆತ ಅಥವಾ ಎಳೆದಂತಾಗುವಿಕೆ, ಅನಿಯಂತ್ರಿತ ನಡುಕ, ಚಡಪಡಿಕೆ, ಅತಿಯಾದ ಕಿರಿಕಿರಿ, ಹಠಾಶೆಯ ಭಾವನೆ ಅಥವಾ ಆತಂಕಗೊಳ್ಳುವಿಕೆ, ವೇಗದ ಹೃದಯ ಬಡಿತ, ರಕ್ತದೊತ್ತಡದಲ್ಲಿನ ತ್ವರಿತ ಬದಲಾವಣೆ, ಮತ್ತು ಅತಿಸಾರ ಮುಂತಾದ ಮುಖ್ಯ ಲಕ್ಷಣಗಳೊಂದಿಗೆ ಅತಿಯಾದ ಸಿರೋಟೋನಿನ್‌ನಿಂದಾದ ಸ್ಥಿತಿ